

ದಿನಾಂಕ: 13-03-2026 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿ.

ಮುಂದುವರೆದ ಪಾಟೀ ಸವಾಲು:- 1 ನೇ ಪಾರ್ಟಿ ಪರವಾಗಿ: ಶ್ರೀ. ಹೆಚ್ ಎಸ್ ಜೆ ಪ್ರತಿನಿಧಿಯವರಿಂದ: ಪಾರಂ ಎಬಿಸಿ ರೆಕಾರ್ಡ್ ಅನ್ನು 2015 ರಿಂದ ನಮ್ಮ ಸಂಸ್ಥೆ ಯಲ್ಲಿ ನಿರ್ವಹಿಸಿರುವುದಿಲ್ಲ ಎಂದರೆ ಸರಿ . ಸಾಕ್ಷಿದಾರರಿಗೆ 2021-22 ರ ಪಾರಂ ಎ ರಿಜಿಸ್ಟರ್ ಅನ್ನು ತೋರಿಸಲಾಗಿ ಅದರಲ್ಲಿ ಸಂಸ್ಥೆಯು 2,02,66,565/- ಲಾಭ ಗಳಿಸಿರುತ್ತದೆ ಎಂದು ನಮೂದಿಸಲಾಗಿರುತ್ತದೆ ಎಂದರೆ ಸರಿ . ಸದರಿ ದಾಖಲಾತಿಯನ್ನು ನಿ ಎಂ-5 ಎಂದು ಗುರುತಿಸಲಾಯಿತು. ಸಾಕ್ಷಿದಾರರಿಗೆ 2022-23 ರ ಪಾರಂ ಎ ರಿಜಿಸ್ಟರ್ ಅನ್ನು ತೋರಿಸಲಾಗಿ ಅದರಲ್ಲಿ ಸಂಸ್ಥೆಯು 2,45,38,505/- ಲಾಭ ಗಳಿಸಿರುತ್ತದೆ ಎಂದು ನಮೂದಿಸಲಾಗಿರುತ್ತದೆ ಎಂದರೆ ಸರಿ . ಸದರಿ ದಾಖಲಾತಿಯನ್ನು ನಿ ಎಂ-6 ಎಂದು ಗುರುತಿಸಲಾಯಿತು. ನಿ ಎಂ-5 ಮತ್ತು 6 ರಲ್ಲಿ ವಾರ್ಷಿಕ ಲಾಭವನ್ನು ತೋರಿಸಲಾಗಿರುತ್ತದೆ ಎಂದರೆ ಸರಿ. ಜನವರಿ 2022 ರಲ್ಲಿ 1 ನೇ ಪಾರ್ಟಿಯವರಿಗೆ 24 ದಿನಗಳಿಗೆ ರೂ. 888/- ಬೋನಸ್ ಎಂದು ನೀಡಿರುತ್ತೇವೆ. ನಿ ಎಂ-1 ರಲ್ಲಿ 1 ನೇ ಪಾರ್ಟಿಯವರ ಸಹಿ ಇರುವುದಿಲ್ಲ ಎಂದರೆ ಸರಿ . ನಿ ಎಂ-2 ರಲ್ಲಿ 1 ನೇ ಪಾರ್ಟಿಯವರಿಗೆ 24 ದಿನಗಳಿಗೆ ರೂ. 907/- ಬೋನಸ್ ಅನ್ನು ನೀಡಿರುತ್ತೇವೆ ಎಂದರೆ ಸರಿ . ಸಾಕ್ಷಿದಾರರು ಮುಂದುವರೆದು ಜನವರಿ ತಿಂಗಳಿನಲ್ಲಿ 1 ನೇ ಪಾರ್ಟಿಯವರ ವೇತನ ರೂ. 11,000/- ಆಗಿದ್ದು , ಫೆಬ್ರವರಿ ತಿಂಗಳಲ್ಲಿ 1 ನೇ ಪಾರ್ಟಿಯವರ ವೇತನ ರೂ. 12,064/- ಆಗಿದ್ದು ಬೋನಸ್ ನಲ್ಲಿ ವ್ಯತ್ಯಾಸ ಕಂಡುಬರುತ್ತದೆ ಎಂದು ನುಡಿಯುತ್ತಾರೆ. ಫೆಬ್ರವರಿ ತಿಂಗಳಲ್ಲಿ 1 ನೇ ಪಾರ್ಟಿಯವರಿಗೆ increment ಆಗಿರುತ್ತದೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ . ಅದೇ ರೀತಿ ಮಾರ್ಚ್ ತಿಂಗಳಲ್ಲಿ 24 ದಿನಗಳಿಗೆ basic, DA ರೂ. 9,838/- ಆಗಿರುತ್ತದೆ ಎಂದರೆ ಸರಿ . ನಿ ಎಂ-6 ರಲ್ಲಿ ಜೂನ್ 2022 ರಲ್ಲಿ 1 ನೇ ಪಾರ್ಟಿಯವರಿಗೆ 26 ದಿನಕ್ಕೆ ರೂ. 1,006/- ಬೋನಸ್ ಅನ್ನು ನೀಡಲಾಗಿರುತ್ತದೆ ಎಂದರೆ ಸರಿ . ಅದೇ ರೀತಿ ಜುಲೈ 2022 ರಲ್ಲಿ 1 ನೇ ಪಾರ್ಟಿಯವರಿಗೆ 27 ದಿನಕ್ಕೆ ರೂ. 1,009/- ಬೋನಸ್ ಅನ್ನು ನೀಡಲಾಗಿರುತ್ತದೆ ಎಂದರೆ ಸರಿ. ಅದೇ ರೀತಿ ಅಕ್ಟೋಬರ್ 2022 ರಲ್ಲಿ 1 ನೇ ಪಾರ್ಟಿಯವರಿಗೆ 28 ದಿನಕ್ಕೆ ರೂ. 974/- ಬೋನಸ್ ಅನ್ನು ನೀಡಲಾಗಿರುತ್ತದೆ ಎಂದರೆ ಸರಿ. ಬೇರೆ ಬೇರೆ ತಿಂಗಳಲ್ಲಿ ಬೋನಸ್ ವ್ಯತ್ಯಾಸಗಳು ಹೇಗೆ ಕಾಣಿಸಿಕೊಳ್ಳುತ್ತಿದ್ದವೆ ಎಂದರೆ ನನಗೆ ಗೊತ್ತಿಲ್ಲ . ನಾನು ಹಾಜರು ಪಡಿಸಿದ ಯಾವುದೇ ವೇಜ್ ಸ್ಲಿಪ್ ನಲ್ಲಿ 1 ನೇ ಪಾರ್ಟಿಯವರ ಸಹಿ ಇರುವುದಿಲ್ಲ ಎಂದರೆ ಸರಿ . ನಾನು ಸಲ್ಲಿಸಿದ ದಾಖಲಾತಿಯ ಪ್ರಕಾರ 2 ನೇ ಪಾರ್ಟಿ ಸಂಸ್ಥೆ ಗೆ ಪ್ರತಿವರ್ಷ 2 ಕೋಟಿಗಿಂತ ಹೆಚ್ಚುವ ಲಾಭ ಇರುವುದರಿಂದ 1 ನೇ ಪಾರ್ಟಿ ಯವರಿಗೆ 20 % ರಂತೆ ಬೋನಸ್ ಅನ್ನು ನೀಡಬೇಕಾಗುತ್ತದೆ ಎಂದರೆ ನನಗೆ ಗೊತ್ತಿಲ್ಲ .

ಈ ನ್ಯಾಯಾಧೀಕರಣದ ಮುಂದೆ ಹಾಜರು ಪಡಿಸಲಾದ ಪಾರಂ -ಸಿ ಯಲ್ಲಿ ಕಾರ್ಮಿಕರ ಸಹಿ ಇರುವುದಿಲ್ಲ ಎಂದರೆ ಸರಿ . ಸಾಕ್ಷಿದಾರರು ಮುಂದುವರೆದು ಪಾರಂ -ಸಿ ಯನ್ನು 2 ನೇ ಪಾರ್ಟ್ ಸಂಸ್ಥೆ ಯಲ್ಲಿ ನಿರ್ವಹಿಸಲಾಗುತ್ತಿರಲಿಲ್ಲ ಈ ಪ್ರಕರಣದಲ್ಲಿ ಕೇಳಿದ್ದರಿಂದ profit and loss account ಅನ್ನು ಪರಿಶೀಲಿಸಿ ಪಾರಂ-ಸಿ ಅನ್ನು ತಯಾರಿಸಲಾಗಿರುತ್ತದೆ. 1 ನೇ ಪಾರ್ಟ್ ಮಾತ್ರವಲ್ಲದೇ ಬೇರೆ ಯಾವ ಕಾರ್ಮಿಕರಿಗೂ 2 ನೇ ಪಾರ್ಟ್ ಸಂಸ್ಥೆ ಯು ಬೋನಸ್ ಅನ್ನು ನೀಡಿರುವುದಿಲ್ಲ ಈ ಪ್ರಕರಣಕ್ಕೆ ಅನ್ವಯವಾಗಿ ದಾಖಲಾತಿಗಳನ್ನು ಸೃಷ್ಟಿಸಿ ಹಾಜರು ಪಡಿಸಲಾಗಿರುತ್ತದೆ ಎಂದರೆ ಸರಿಯಲ್ಲ .

2014 ರಲ್ಲಿ 2 ನೇ ಪಾರ್ಟ್ ಸಂಸ್ಥೆ ಯು ಪ್ರಾರಂಭವಾಗಿರುತ್ತದೆ ಎಂದರೆ ಸರಿ . ಬೋನಸ್ ಅನ್ನು ನೀಡದಿರಲು exemption ಅನ್ನು ಕಾರ್ಮಿಕ ಇಲಾಖೆಯಿಂದ ಪಡೆಯಲಾಗಿರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ . exemption ಮಾಡಲು ಯಾವುದೇ ಕಾನೂನು ಇರುವುದಿಲ್ಲ ಎಂದರೆ ಸರಿಯಲ್ಲ . 1 ನೇ ಪಾರ್ಟಿಯವರ pay slip ಅನ್ನು 2022 ನೇ ಇಸವಿಯ 8 ತಿಂಗಳಿನದ್ದು ಮಾತ್ರ ಹಾಕಿರುತ್ತೇವೆ ಎಂದರೆ ಸರಿ . 2015 ರಿಂದ ಹಾಜರುಪಡಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದರೆ ಸರಿ . 1 ನೇ ಪಾರ್ಟಿಯವರಿಗೆ ಬೋನಸ್ ನೀಡುವುದನ್ನು ತಪ್ಪಿಸಲು ಈ ಪ್ರಕರಣ ದಲ್ಲಿ ಸುಳ್ಳು ದಾಖಲಾತಿಗಳನ್ನು ನೀಡಿ ಸುಳ್ಳು ಸಾಕ್ಷ್ಯವನ್ನು ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ . 1 ನೇ ಪಾರ್ಟಿಯವರಿಗೆ 2 ನೇ ಪಾರ್ಟ್ ಸಂಸ್ಥೆ ಯವರು 2015 ರಿಂದ ಬೋನಸ್ ಅನ್ನು ನೀಡಲು ಭಾದ್ಯಷ್ಟರಾಗಿರುತ್ತಾರೆ ಎಂದರೆ ಸರಿಯಲ್ಲ. ಸಾಕ್ಷಿದಾರರು ಮುಂದುವರೆದು ಸಂಸ್ಥೆಯು ನಷ್ಟದಲ್ಲಿ ಇದ್ದುದರಿಂದ 2015 ರಿಂದ ನೀಡಲು ಭಾದ್ಯಷ್ಟರಾಗಿರುವುದಿಲ್ಲ ಎಂದು ನುಡಿಯುತ್ತಾರೆ . ಸಂಸ್ಥೆಯು ನಷ್ಟದಲ್ಲಿ ನಡೆಯುತ್ತಿದ್ದ ಬಗ್ಗೆ balance sheet ಅನ್ನು ಈ ನ್ಯಾಯಾಧೀಕರಣದ ಮುಂದೆ ಹಾಜರು ಪಡಿಸಿರುವುದಿಲ್ಲ ಎಂದರೆ ಸರಿ . ಸಾಕ್ಷಿದಾರರು ಮುಂದುವರೆದು ಹಾಜರು ಪಡಿಸುತ್ತೇನೆ ಎಂದು ನುಡಿಯುತ್ತಾರೆ . 2015 ರಿಂದ ಸಂಸ್ಥೆ ಯು ಲಾಭ ಗಳಿಸುತ್ತಿದ್ದರಿಂದ balance sheet ಗಳನ್ನು ಹಾಜರುಪಡಿಸಿರುವುದಿಲ್ಲ ಎಂದರೆ ಸರಿಯಲ್ಲ .

ಮರು ವಿಚಾರಣೆ: ಇಲ್ಲ

(ಸಾಕ್ಷಿಯು ಕೊಟ್ಟ ಸಾಕ್ಷ್ಯವನ್ನು ನನ್ನ ಉಕ್ತ ಲೇಖನದಂತೆ ಬಹಿರಂಗ ನ್ಯಾಯಾಲಯದಲ್ಲಿ ಗಣಕೀಕರಿಸಲಾಯಿತು.)

(ಮೇಲಿನ ಸಾಕ್ಷ್ಯವನ್ನು ಸಾಕ್ಷಿಗೆ ಓದಿ , ತಿಳಿಸಿ , ಹೇಳಿದಾಗ ಅವರು ಸರಿ ಇದೆ ಎಂದು ಒಪ್ಪಿದ್ದಾರೆ).

(ಸಂಧ್ಯಾರಾವ್ ಪಿ.),
ಅಧ್ಯಕ್ಷಾಧಿಕಾರಿಗಳು/ ಜಡ್ಜ್
ಔದ್ಯಮಿಕ ನ್ಯಾಯಾಧೀಕರಣ,
ಮೈಸೂರು.